

Mindteck (India) Limited

(CIN: L30007KA1991PLC039702)

Regd. Office: AMR Tech Park, Block 1, 3rd Floor

#664, 23/24, Hosur Road, Bommanahalli Bengaluru - 560068. India

Tel: +91 80 4154 8000/4154 8300

Fax: +91 80 4112 5813

www.mindteck.com

Ref: MT/SG/2025-26/25 August 08, 2025 Scrip Code: 517344 Symbol: "Mindteck"

To,	To,
BSE Limited	National Stock Exchange of India Limited
Phiroze Jeejeebhoy Towers	Exchange Plaza, C-1, Block G,
Dalal Street	Bandra Kurla Complex,
Mumbai- 400001	Bandra (E)
	Mumbai – 400 051

Dear Sir/Madam,

Subject: Newspaper Advertisement under Regulation 47 of SEBI (Listing Obligations and Disclosure Requirements) Regulations, 2015.

Pursuant to Regulation 47 of SEBI (Listing Obligations and Disclosure Requirements) Regulations, 2015, we are enclosing the copies of newspaper advertisement published in the Newspaper of Business Standard and Hosadigantha. The same has been made available on the Company's website (www.mindteck.com).

Please take the above intimation on record and acknowledge.

Thanking you,

Yours Truly,

For Mindteck (India) Limited

Sathya Raja G.

AVP, Legal and Company Secretary

UNITED STATES INDIA SINGAPORE MALAYSIA BAHRAIN UNITED KINGDOM



The Capital, 1802/1901, Plot No. C - 70, G Block, Bandra Kurla Complex, Bandra (East), Mumbai 400 051 Tel: +91 22 6693 2000 Fax: +91 22 2654 0274

Website: www.pfizerltd.co.in E-mail ID: contactus.india@pfizer.com

Special Window for Re-lodgement of Transfer Requests of Physical Shares of Pfizer Limited

We draw attention of the investors whose transfer requests of physical shares of Pfizer Limited ("the Company") which were lodged prior to April 1, 2019 were rejected / returned / not attended to due to, deficiency in the documents / process / or otherwise.

Pursuant to SEBI Circular No. SEBI/HO/MIRSD/MIRSD-PoD/P/CIR/2025/97 dated July 2, 2025 a special window has been opened by the Company, from July 7, 2025 to January 6, 2026, to facilitate re-lodgement of such transfer requests

The concerned investors may, accordingly, re-lodge the transfer deeds and furnish necessary documents. duly complete in all respects, to the Company's Registrar and Transfer Agent, i.e., KFin Technologies Limited at Selenium Tower B, Plot 31-32, Gachibowli, Financial District, Nanakramguda, Hyderabad -500 032 to enable further processing and transfer of shares, if approved, in compliance with the requirements of applicable law.

For Pfizer Limited

Prajeet Nair Place: Mumbai Director - Corporate Services & Company Secretary Date: August 8, 2025 ACS 19267



ARTSON LIMITED

A TATA Enterprise

(Formerly Artson Engineering Limited) CIN: L27290MH1978PLC020644

Regd Office: 14th Floor, Cignus, Plot No. 71A, Kailash Nagar, Mayur Nagar Passpoli, Powai, Mumbai - 400087 Tel: 022-66255600; Email: investors@artson.net; website: www.artson.net NOTICE OF 46th ANNUAL GENERAL MEETING (AGM), E-VOTING & BOOK CLOSURE

Notice is hereby given that the 46th Annual General Meeting (AGM) of the Members of Artson Limited (Company) will be held on Monday, 1st September 2025, at 15:30 Hrs. (IST) through Video Conference (VC) / Other Audio-Visual Means (OAVM) facility provided

by the National Securities Depositories Limited (NSDL), to transact the business as set-forth in the notice of AGM. The notice of AGM along with the Annual Report for the financial year 2024-25 (AGM documents) is sent in electronic form to the members on Thursday. 7th August 2025, whose e-mail IDs were registered with the Company as on Friday, 1st August 2025. Physica

copy of AGM documents will be sent only to the members who specifically request. Members who have not registered their e-mail addresses and mobile numbers are requested to register the same. In case of holding shares in dematerialised mode, with their respective depositories and in case of holding shares in physical mode, by furnishing a scanne copy of a request letter providing the e-mail address, mobile number and self-attested PAN copy to the Company's RTA, M/s. MUFG Intime India Private Limited (Formerly Link Intime Private Limited) at their e-mail address rnt.helpdesk@in.mpms.mufg.com for receivin the AGM documents.

The AGM documents are also available on the website of the Company at www.artson.net, on the website of NSDL a www.evoting.nsdl.com and on the website of BSE Limited i.e., www.bseindia.com

The Register of Members will remain closed from Tuesday, 26th August 2025 to Monday, 1st September 2025 (both days inclusive). Members can attend and participate in the AGM through VC/OAVM facility ONLY, the details of which are provided in the notice of the meeting. Members attending the meeting through VC/OAVM shall be counted for the purpose of reckoning the quorum

The Members whose name appear in the register of members, or the register of beneficial owners maintained by the depositories, as o the cut-off date, i.e., Monday, 25th August 2025, can cast their votes electronically. The remote e-Voting commences on Friday, 29th August 2025 at 09:00 Hrs. (IST) and will remain open until Sunday, 31st August 2025

at 17:00 Hrs. (IST). Once the vote is cast, the same cannot be modified. Additionally, the Company will provide the facility of voting through remote e-voting system during the VC / OAVM Meeting. The detailed procedure for remote e-voting before the AGM / remote e voting during the AGM is provided in the notice of AGM.

The results of the remote e-Voting and votes cast during the AGM will be declared within 48 hours from the conclusion of the AGM. Any person, who acquires shares of the Company and becomes a Member of the Company after dispatch of the notice and holding share as on the cut-off date i.e., Monday, 25th August 2025, may obtain the login ID and password by sending a request to NSDL at evoting@nsdl.com or the RTA at rnt.helpdesk@in.mpms.mufg.com. The detailed procedure of obtaining the User ID and password is provided in the notice of AGM. However, if a member is already registered with NSDL, the existing User ID and password can be used. In case of any queries related to e-Voting, members may please refer to Frequently Asked Questions (FAQ's) for Members and use manual available in the "Downloads" section of NSDL's Website or contact NSDL at evoting@nsdl.com or contact on 022-4886 7000.

Date: 8th August 2025 Place: Mumbai

Deepak Tibrewal
Company Secretary & Compliance Officer (FCS 8925)



Mindteck (India) Limited

(CIN:L30007KA1991PLC039702) A.M.R Tech Park, Block I, 3rd Floor, # 664, 23/24, Hosur Main Road Bommanahalli, Bangalore - 560 068 Ph. No.: +91 (80) 4154 8000 Fax: +91 (80) 4112 5813 www.mindteck.com

STATEMENT OF UNAUDITED CONSOLIDATED FINANCIAL RESULTS FOR THE QUARTER ENDED JUNE 30, 2025 [See Regulation 47(1) (b) of the SEBI (LODR) Regulations, 2015]

Particulars		Consolidated			
		Quarter Ended March 31, 2025	Quarter Ended June 30, 2024	Year Ended March 31, 2025	
	Unaudited	Audited	Unaudited	Audited	
Total income from operations	10,130	10,402	10,815	42,442	
Net Profit for the period (before Tax, Exceptional and/or Extraordinary items)	1,076	904	965	3,702	
Net Profit for the period before tax (after Exceptional and/or Extraordinary items) (note 5)	1,076	904	792	3,529	
Net Profit for the period after tax (after Exceptional and/or Extraordinary items)	875	680	638	2,868	
Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	1,178	726	661	3,216	
Equity Share Capital	3,195	3,191	2,544	3,191	
Reserves (excluding Revaluation Reserve) as shown in the Audited Balance Sheet of the previous year	-	-	-	22,798	
Earnings Per Share (of Rs. 10/- each) (for continuing and discontinued operations) -					
Basic:	2.74	2.13	2.03	9.02	
Diluted :	2.73	2.13	1.99	8.98	

Information regarding unaudited Standalone Financial Results for the quarter ended June 30, 2025

(Rs in lacs, except as otherwise stated)

(Rs in lacs, except as otherwise stated)

		Standalone			
Particulars	Quarter Ended June 30, 2025	Quarter Ended March 31, 2025	Quarter Ended June 30, 2024	Year Ended March 31, 2025	
	Unaudited	Audited	Unaudited	Audited	
Total income from operations	3,515	3,861	4,144	15,509	
Net Profit for the period (before Tax, Exceptional and/or Extraordinary items)	618	950	520	2,497	
Net Profit for the period before tax (after Exceptional and/or Extraordinary items)	618	950	520	2,497	
Net Profit for the period after tax (after Exceptional and/or Extraordinary items)	466	726	386	1,882	
Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	466	719	418	1,895	

Notes:

Place: Bengaluru

Date: August 7, 2025

- 1. The financial results have been prepared in accordance with the recognition and measurement principles laid down in Indian Accounting Standards ('Ind AS') prescribed under Section 133 of the Companies Act, 2013, read with the relevant rules thereunder and in terms of Regulation 33 of the SEBI (Listing Obligations and Disclosure Requirements) Regulations, 2015, as amended.
- 2. The above Standalone and Consolidated results were reviewed and approved by the Board of Directors at its meeting held on August 7, 2025
- 3. The above is an extract of the detailed format of Quarterly Financial results filed with the BSE Limited and National Stock Exchange of India Limited under Regulation 33 of the SEBI (Listing Obligations and Disclosure Requirements) Regulations, 2015.
- 4. During the quarter ended June 30, 2025, 40,000 ESOPs were exercised by employees under Mindteck Employee Stock Option Scheme 2014, resulting in increase in equity share capital by Rs.4 lakhs and securities premium account by Rs.52 lakhs including transfer from ESOP reserve to securities premium account. During the quarter ended June 30, 2025, 70,000 ESOPs were granted under the ESOP Scheme 2008 and forfeited 41,666 ESOPs.
- 5. During the quarter ended June 30, 2024, the company restructured its sales operations in the US, leading to a more streamlined and efficient sales process. This restructuring cost resulted in one time payments to affected employees which are reflected in the quaterly financials of June 30, 2024 and year ended March 31, 6. The Board of Directors have appointed Mr. Yusuf Lanewala (DIN: 01770426) as Managing Director effective from August 08, 2025 and shall be designated as
- 7. The full format of the quarterly financial results are available on the Stock Exchange websites (www.bseindia.com) and (www.nseindia.com) and also on Company's website (www.mindteck.com)



For and on behalf of the Board of Directors Sd/-

Yusuf Lanewala

ANIRIT

Place: Mumbai

Date: 7th August, 2025

(Formerly Known as Flora Textiles Limited)

ANIRIT VENTURES LIMITED

CIN: L 72100MH1993PLC451311

Registered Office: 3A, 3rd Floor, Omkar Esquare, Chunabhatti Signal, Eastern Express Highway, Sion (East), Mumbai - 400 022. Maharashtra. India. Contact: 022 - 42441100 Website: www.aniritventures.com Email.: secretarial@aniritventures.com

STATEMENT OF UN-AUDITED FINANCIAL RESULTS FOR THE QUARTER ENDED 30TH JUNE, 2025

The Board of Directors of the company at their meeting held on Thursday, 7th August 2025, approved the un-audited financial results of the company for the quarter ended June 30, 2025.

The results are available on the stock exchange's website i.e. www.bseindia.com and on the company website (URL: https://aniritventures.com/investor-relations.html). The same can be accessed by scanning the Quick Response (QR) code provided below:



By order of the Board For Anirit Ventures Limited Fomerly Flora Textiles Limited

Ms. Neha Thakkar (DIN: 10810103) **Wholetime Director & CFO**

HUDCO POSTS ROBUST FINANCIAL RESULTS FOR Q1 OF FY 2025-26.

TENDER CARE —

TREND IN Q1 OF FY 2025-26 The HUDCO Board of Directors in its meeting held on 06 August, 2025 approved the financial results for the first quarter of FY26 wherein HUDCO continued to record outstanding

HUDCO CONTINUES GROWTH

The key financial highlights for Q1 FY 2025-26 compared to Q1FY 2024-25 are as follows:

Loan Sanctions stood at Rs. 34,224 Crore as against Rs 14,097 Crore which is an increase of 143% (YoY) and the highest ever Q1 loan sanction.

Loan Disbursements: Highest ever Q1 loan disbursements of Rs. 12,812 Crore during Q1FY26 as against 12,625 Crore during Q1FY25. Profit After Tax: Highest ever PAT of Rs 630.23 crore is an

increase of 13% in the Q1FY26 against Rs 557.75 crore in Q1FY25. Revenue from Operation: Growth of around 34.22% YOY, from Rs. 2,188.35 in Q1FY25 to 2,937.31 crore for Q1FY26

Loan Book: Growth of 30% from 1.04 lakh crore in Q1FY25 to Rs 1.34 lakh crore in Q1FY26 (YoY) Gross NPAs: Significant reduction from 2.42% in Q1FY25 to 1.34% in Q1FY26 marks significant improvement in asset qual-

Net NPAs: Significant reduction from 0.33% in Q1FY25 to

0.09% in Q1FY26, which is best in the industry. Earnings Per Share (Annualised): Marked an increase of 12.90% from Rs.11.16 to Rs.12.60.

OIL AND IREL SIGN MOU TO **COLLABORATE ON RARE EARTH AND CRITICAL MINERALS**

In a significant step towards strengthening India's self-reliance in strategic mineral sourcing, Oil India Limited and IREL (India) Limited have signed a Memorandum of Understanding (MoU) on August 7, 2025 in Mumbai to cooperate and collaborate for development of Critical

Minerals. Oil India, a Maharatna PSU under the aegis of the Ministry of Petroleum & Natural Gas, is a premier integrated Oil and Gas company, possessing



proven expertise in exploration, development, production and transportation of crude oil and natural gas.

Given the increasing importance of critical minerals, OIL has diversified into Critical Minerals apart from its present portfolio of Oil and Gas. IREL, a Miniratna PSU, under Department of Atomic Energy, is engaged in mining and processing of mineral sands, including extraction and refining of Rare Earth Elements. OIL and IREL's partnership marks a crucial milestone in India's pursuit of self-reliance in critical minerals and rare earth elements. As part of identified PSUs under the National Critical Mineral Mission of Govt. of India, this collaboration will play a vital role in securing strategic mineral resources essential for the

nation's energy security and technological advancement. The MoU was signed by Mr Ranjan Goswami, Executive Director (BD) of Oil India, and Mr Ravi Prakash Jha, General Manager(Projects) of IREL in the presence of Dr Ranjit Rath, Chairman & Managing Director of Oil India and Mr Sarada Bhushan Mohanty Chairman & Managing Director of IREL and senior officials of both the companies.

J&K BANK MD INAUGURATES CENTRALIZED PROCESSING CENTRE AT ZONAL OFFICE, DELHI

Reinforcing its commitment to efficient credit delivery and enhanced customer service, J&K Bank recently inaugurated a Centralized Processing Centre (CPC) for Mid-size & Large Corporates at its Zonal Office in Delhi.

MD & CEO Amitava I --Chatterjee inaugurated the facility in presence of Divisional Head (Rest of India) Khursheed Muzaffar, DGM (CPC) Dorjey Angchuk and other senior officers of the



— Advertorial

The newly established CPC aims to streamline the processing of credit proposals above Rs 10 crore, ensuring faster turnaround time (TAT), localized decision-making, and improved service experience for corporate clients.

Speaking on the occasion, MD & CEO, Amitava Chatterjee said, "Establishing Centralized Processing Centres for mid-size and large corporate credit is a strategic move towards operational excellence and customer-centricity. We are confident that these CPCs will not only improve our responsiveness but also strength-

en the trust and confidence our corporate clients place in us." Later in the day, the MD & CEO also chaired a corporate customer meet at the Zonal Office, accompanied by senior officials, including the Divisional Head (ROI) Khursheed Muzaffar, DGM (S&C) Kirti Sharma and Zonal Head (Delhi) Rosy Tickoo. The session saw participation from some of the Bank's leading corporate clients from the region.

PNB EMPOWERS INVESTORS WITH **UNIFIED DEMAT-TRADING ACCOUNT OPENING JOURNEY VIA PNB ONE**

Punjab National Bank (PNB) offers digital Integrated Demat & Trading account opening functionality. This enables customers to open both Demat and Trading accounts simultaneously through the PNB One mobile application without requiring additional KYC documentation.

The digital facility represents a significant milestone in PNB's digital transformation journey, offering customers convenience in Demat & Trading account opening. Through strategic partnership with the trading channel partners, PNB has created a unified platform that eliminates traditional barriers in Demat & Trading account opening. **Key Highlights**

•Single application process: Investors can now open Demat and trading accounts using a single application, eliminating paperwork and save time.

gration between demat and trading accounts. •Status Updates: Clients can manage both accounts through a unified dashboard of the trading partner, providing real-time updates and enhanced visibility.

•Seamless integration: The functionality ensures smooth inte-

•Comprehensive support: Dedicated customer service team available to assist clients throughout the account opening process.

Shri Binay Kumar Gupta, CGM, PNB said "We are committed to innovating and improving the overall investment experience. Our integrated demat account and trading account opening facility in collaboration with Bank's trading partners, Aditya Birla Money Ltd. and SMC Global Securities Ltd. aims to empower investors to achieve their financial goals."



HINDUJA GLOBAL SOLUTIONS LIMITED

(CIN: L92199MH1995PLC084610)

Regd. Office: Tower C (1st floor), Plot C-21, G Block, Bandra Kurla Complex, Bandra East, Mumbai-400051

Contact no.: 022 - 6136 0407; Website: www.hgs.cx; E-mail: investor.relations@teamhgs.com

EXTRACT OF UNAUDITED CONSOLIDATED FINANCIAL RESULTS FOR THE QUARTER ENDED JUNE 30, 2025

(Rs. in Crores)

					(KS. III Cloles)
Sr. No.		3 months ended 30.06.2025	3 months ended 31.03.2025	Corresponding 3 months ended 30.06.2024	Previous year ended 31.03.2025
		Unaudited	Audited	Unaudited	Audited
			(Refer note 2)		
	(Refer Notes Below)	(i)	(ii)	(iii)	(iv)
1	Total income from operations (both continuing and discontinued operations)	1,254.89	1,297.72	1,594.02	5,334.18
2	Net Profit / (Loss) for the period/ year before tax (after Exceptional items)	41.16	103.45	174.34	278.38
3	Net Profit / (Loss) for the period/ year after tax (after Exceptional items)	11.16	(1.69)	161.52	100.72
4	Total Comprehensive Income for the period/ year [Comprising Profit / (Loss) for the period/ year (after tax) and Other Comprehensive Income (after tax)]	124.89	24.00	160.17	232.05
5	Equity Share Capital	46.52	46.52	46.52	46.52
6	Reserves excluding Revaluation Reserve as per Balance Sheet				7,661.60
7	Earnings Per Share for the period/ year (of ₹ 10/-each) (both continuing and discontinued operations)				
	Basic EPS (for the period - not annualised)	3.75	0.82	34.72	26.10
	Diluted EPS (for the period - not annualised)	3.75	0.82	34.72	26.10

Notes:

Place: New York

Date : August 6, 2025

1. The above is an extract of the detailed format of the Consolidated Financial Results for the Quarter ended June 30, 2025 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Financial Results for the Quarter ended June 30, 2025 are available on the Stock Exchange websites; www.nseindia.com and www.bseindia.com and Company's website www.hgs.cx. at link https://hgs.cx/wp-content/uploads/2025/08/ HGSLOutcome682025.pdf. The same can be accessed by scanning the below given QR code.

The figures of the guarter ended March 31, 2025 are the balancing figure between the audited figures in respect of the Audited annual consolidated financial results for the year ended March 31, 2025 and published Statement of Unaudited consolidated financial results for the nine months ended December 31, 2024, which were subject to limited review.



For Hinduja Global Solutions Limited

Partha DeSarkar **Whole-time Director** DIN: 00761144

ಬೆಂಗಳೂರು

ವಿವಿಧ ಯೋಜನೆಗಳಿಗೆ ಡಿಕೆಶಿ ಶಂಕುಸ್ಥಾಪನೆ। ಫಲಾನುಭವಿಗಳಿಗೆ ಸೌಲಭ್ಯ ವಿತರಣೆ

ಪಾಲಿಕೆ ಚುನಾವಣೆಗೆ ರೂಪುರೇಷೆ

• ಆನೇಕಲ್: ಅಕ್ಟೋಬರ್ 31 ರೊಳಗೆ ರೂಪುರೇಷೆಯನ್ನು ಸಿದ್ದಪಡಿಸಿ ಅತಿ ಶೀಘ್ರದಲ್ಲಿಯೇ ಪಾಲಿಕೆ ಚುನಾವಣೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪಿಯ ದೊಡ್ಡ ತೋಗೂರಿನ ವೇಲಂಕಣಿ ರಸ್ತೆಯಲ್ಲಿ ದೊಡ್ಡ ತೋಗೂರು ಪಟ್ಟಣ ಪಂಚಾಯಿತಿ ನೂತನ ಕಚೇರಿ ಕಟ್ಟಡಕ್ಕೆ ಶಂಕುಸ್ಥಾಪನೆ ಹಾಗೂ 28 ಕೋಟಿ ಹಣ ಅನುದಾನದಲ್ಲಿ ್ ಯೋಜನೆಗಳಡಿಯಲ್ಲಿ ಫಲಾನುಭವಿಗಳಿಗೆ ಸರ್ಕಾರ ಸೌಲಭ್ಯ ವಿತರಣೆ ಮಾಡಿ ಮಾತನಾಡಿ, ಮುಂದೆ ದೊಡ್ಡ ತೋಗೂರು ಪಟ್ಟಣ ಪಂಚಾಯಿತಿ ಕಾರ್ಯಾಲಯ ಬೆಂಗಳೂರು ದಕ್ಷಿಣ ಪಾಲಿಕೆ ಕಛೇರಿ ಯಾಗಲಿದೆ ವಿಶ್ವಾಸ ವ್ಯಕ್ತಪಡಿಸಿದರು. ಪಂಚಾಯಿತಿ, ಪಟ್ಟಣ ಪಂಚಾಯಿತಿ, ನಗರಸಭೆ ವ್ಯಾಪ್ತಿಯಲ್ಲಿನ ಕೆಲವು ಪ್ರದೇಶವನ್ನು ಅಭಿವೃದ್ಧಿ ದೃಷ್ಟಿಯಿಂದ ಪಾಲಿಕೆ ವ್ಯಾಪ್ತಿಗೆ ಒಳಪಡಿಸಲು ಚಿಂತನೆ ನಡೆಸಲಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುತ್ತಿದೆ. ಪಕ್ಷ ಬೇಧ

<u>ಕ್ರಿಮಿನಲ್ ಮಿಸ್. ನಂ. 2870/2025</u> ದೀಶ್.ಎಸ್. ಬಿನ್.ಶಾಂಬಯ್ಯ, ವಯಾ

ವೊಹರಿನೊಂದಿಗೆ ಹಾಗೂ ನನ್ನ ಸಹಿಯೊಡನ

ನ್ಯಾಯಾಲಯ(ಎ.ಸಿ.ಜಿ.ಎಂ) |ರ ವಕೀಲರು, ಶ್ರೀ.ಆನಂದ್. ಆರ್.ಬಿ & ರೂಪ. ಬಿ,

ಮಾನ್ಯ 25ನೇ ಅಪರ ಮುಖ್ಯ ನ್ಯಾಯಿಕ ದಂಡಾಧಿ ನ್ಯಾಯಾಲಯ, ಬೆಂಗಳೂರು

ಕ್ರಿಮಿನಲ್.ಮಿಸ್.ನಂ. 4597/2025

ವರ್ಷ 5) ಡಿ.ಎನ್ ಚಂದ್ರಶೇಖರ್ ಬಿನ್. ನಾರಾಯಣಪ್ಪ ತ

ಗಳೂರು –560 077 ವಿರುದ್ಧ ವಾದಿ : ಮಾನ್ಯ ತಹಶೀಲ್ವಾರ್ ಜನನ ಮತ್ತು ಮರಣ ನೋಂದ ಎಪೆ, ಕೆ.ಆರ್.ಪುರ, ಬೆಂಗಳೂರು ಪೂರ್ವ ತಾಲ್ಲೂಕು, ಬೆಂಗಳೂರು ಪ್ರತಿಕಾ ಪ್ರಕಟಣೆ

ೆಳಗ್ಗೆ 11−00 ಗಂಟೆಗೆ ನಿಗದಿಪಡಿಸಿದೆ. ಅರ್ಜಿದಾರರ ಕಡೆಯವರು ಗೃ 11-00 ಗಂತಗ ನಿಗೂಪಡಿಸಿದ. ಅರ್ಜದಂರರ ಕಡಿಯವರು / ಸಾರಾದರೂ ತಂಟೆ ತಕರಾರಗಳು ಇದ್ದಳ್ಳಿ ಅವರುಗಳು ್ಷಿಯಾಲಯದಲ್ಲಿ ತಮ್ಮ ತಗಾದೆಯನ್ನು ಸಲ್ಲಿಸಬಹುದು ತಪ್ಪಿದಲ್ಲಿ ತಚ್ಚೇಯವಾಗಿ ತೀರ್ಮಾನ ಕೈಸೊಳ್ಳಲಾಗುವುದು. ಸ್ವ ಸಹಿಯೊಡನೆ ಹಾಗೂ ಪ್ರಾಯಾಲಯದ ಮೊಹರಿನೊಂದಿಗೆ ನಾಂಕ: 6/8/25 ರಂದು ನೀಡಲಾಗಿದೆ.

. <mark>ಆಂಜಿನೇಯ ರೆಡ್ಡಿ ಎ.ಎಸ್. ವಕೀಲರು</mark> .43, ಎನ್.ಬಿ.ಕೆ. ಬಡಾವಣೆ ಹೆಬ್ಬಾಳ, ಬೆಂಗಳೂರು –560 024

ಗೌರವಾನ್ವಿತ ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ

ಮತ್ತು ಜೆಎಂಎಫ್ಸ್ ಮದ್ದೂರು

ಸಿ ಮಿಸ್ ಸಂಖ್ಯೆ : 128/2025. ಅರ್ಜಿದಾರರು : 1. ವೆಂಕಟೇಶ್ ಬಿನ್ ಲೇಟ್ ಮುತ್ತೇಗೌರ

ನಯಕು ಸುಮಾರು 65 ವರ್ಷ. 2. ಮುತ್ತುರಾಜು ಬಿನ್

ನೆಂಕಟೇಶ್ ವಯಸ್ಸು ಸುಮಾರು 43 ವರ್ಷ, 1 ಮತ್ತು 2ನೇ

ಅರ್ಜಿದಾರರ ವಾಸ: ತೈಲೂರು ಗ್ರಾಮ, ಆತಗೂರು ಹೋಬಳಿ ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ. 3. ಶ್ರೀ**ಮತಿ ಆರ್. ಲಕ್ಷ್ಮಿ**

ಕೋಂ ರಮೇಶ್ ಹೆಚ್.ಸಿ. ಬಿನ್ ವೆಂಕಟೇಶ್ ವಯಸು ಸುಮಾ

0 ವರ್ಷ, ವಾಸ: ನಂ.130, 2ನೇ ಕ್ರಾಸ್, ಗೋವಿಂದಾ

ಬಿಲಿಂಗ್, ಮಾರಿಯಮ ಟೆಂಪಲ್ ರೋಡ್, ಮಹದೇವಪುರ

ಅಧಿಕಾರಿಗಳು ತಹಶೀಲ್ದಾರ್, ಮದ್ದೂರು ತಾಲ್ಲೂಕು, ಮದ್ದೂರು

ಈ ಮೇಲ್ತಂಡ ಅರ್ಜಿಯಲ್ಲಿನ 1ನೇ ಅರ್ಜಿದಾರರ ಹೆಂಡತಿ ಹಾಗ

. ಮತ್ತು ತನೇ ಅರ್ಜಿದಾರರ ತಾಯಿಯಾದ ಶೀಮತಿ ನಾರಣ

ಕೊಂ ವೆಂಕಟೇಶ್ ರವರು ದಿನಾಂಕ : 05.02.2024 ರಂಬ

ಮಂಡ ಜಿಲ್ಲೆ ಮದೂರು ತಾಲೂಕು, ಆತಗೂರು ಹೋಬಳಿ

ಮೃತ ಶ್ರೀಮತಿ ನಾಗಮ್ಮ ಕೋಂ ವೆಂಕಟೇಶ್ ರವರ ಕಾನೂನುಬದ ವಾರಸ್ಸುದಾರರಾಗಿದ್ದು, ಅವರುಗಳು ಗೌರವಾನ್ವಿತ ಪ್ರಧಾಣ

ಸಿವಿಲ್ ನಾ ಯಾದೀಶರ ನಾ ಯಾಲಯ ಮತ್ತು ಜೆಎಂಎಪ್

ಮದ್ದೂರು ಇಲ್ಲಿ ಮೃತರ ಮರಣ ಪ್ರಮಾಣ ಪತ್ರ ಪಡೆಯಲ

ಮೇಲಂಡ ಅರ್ಜಿ ಸಲಿಸಿದು, ಸದರಿ ಪ್ರಕರಣವು ದಿನಾಂಕ 20.09.2025 ರಂದು ಸುನಾವಣೆಗಾಗಿ ಇದ್ದು, ಈ ಮೇಲ್ಕಂಡ ಅರ್ಜಿದಾರರುಗಳನ್ನು ಹೊರತುಪಡಿಸಿ, ಯಾರಾದರೂ ಮೃತ

ಶ್ರೀಮತಿ ನಾಗಮ್ಮ ಕೋಂ ವೆಂಕಟೇಶ್ ರವರ ವಾರಸುದಾರರ. ಇದ್ದಲ್ಲಿ, ತಮ್ಮ ತಕರಾರುಗಳು ಇದ್ದಲ್ಲಿ, ಆ ದಿನ ಖುದ್ದಾಗಿ ಅಥವಾ

ತಮ್ಮ ವಕೀಲರ ಮೂಲಕವಾಗಲೀ ಬೆಳಗ್ಗೆ 11.00 ಗಂಟೆಗೆ ಘನ

ತಪ್ಪಿದ್ದಲ್ಲಿ ಸದರಿ ಪ್ರಕರಣವನ್ನು ಘನ ನ್ಯಾಯಾಲಯವು ಏಕಪಕ್ಷೀಯವಾಗಿ ತೀರ್ಮಾನಿಸಲಾಗುವುದು ಎಂದು

ನ್ಯಾಯಾಲಯದ ಆದೇಶದ ಮೇರೆಗೆ

ಶಿರಸ್ತೇದಾರರು, ಪ್ರಧಾನ ಸಿವಿಲ್ ನ್ಯಾಯಾಧೀಶರ

ನ್ಯಾಯಾಲಯ ಮತ್ತು ಜಿಎಂಎಫ್೩ ಮದ್ದೂರು.

BEFORE THE ASSISTANANT

COMMISSIONER DODDABALLAPURA

PTCL(DH). No.7/2024 Between: Sri. Rajagopal dead by his Irs

And: Smt. Subbamma @chikkatayamma

SUMMONS TO RESPONDENTS NO.2 And

3 (a to c)

R-2. Smt. Subbamma @ Chikkathayamma D/o Muniyappa Aged about 72 years R/at Devanahalli Town Devanahalli

Taluk, **R-3(a) Sri. Pradeep** S/o Late MunisonnappayannappaMuniyappa Agec

about 49 years R-3(b) Sri. Vijayendra S/c

Muniyappa Aged about 45 years. R-3 (a to (c) are R/at Lakkondanahalli Village

Kasaba Hobali, Hasakote Taluk, Bangalor

Rural District Respondent
WHEREAS the Appellants Irs hereb

instituted the above Petition agains

you as per sale deed Dt. 04-10-1969 ir respect of the land bearing old Sy No.31

measuring 3 acres, situated at Kundana

Hobli, Devanahalli Lingadeeragollahalli Village, Taluk, Bangalore Rural District.

You are hereby summoned on to appea

pefore this Hon'ble Authority in person

8-9-2025. at 3-00 PM to answer the same

failing which the above Petition will b

disposed off ex-parte.
Given under my hand and the seal of the

Authority on this the 4th Day of August

BY ORDER OF COURT

ASSISTANT-COMMISSIONER

DODDABALLAPURA SUB-DIVISION

AT DODDABALLAPURA

A.V.M LAW CHAMBER A.V. Muralidha

#22 & 23, 2nd Floor, PLD Bank Complex.

Advocate **B. Sudhakar** Advocate,

Advocate for Appellants Lrs

Munisonnappayannapp

Late MunisonnappayannappaMuniya Aged about 47 years R-3(c) Sri. Shekar

Late

2025

Áppellant

ಕರ್ಜಿದಾರರ ಪರ ವಕೀಲರು : ಸುನೀ**ಲ್ ಕುಮಾ**ರ್ .ಟಿ.ಜೆ

ತಿಳಿಯುವುದು.

ಸದರಿ ನೋಟಿಸನ್ನು ನ

07.08.2025 ರಂದು ಹೊರಡಿಸಲಾಗಿದೆ

ದಿನಾಂಕ : 07.08.2025. ಮದ್ದೂರು

ಲಯದಲ್ಲಿ ಹಾಜರಾಗಿ ತಮ್ಮ ತಕರಾರು ಸಲ್ಲಿಸುವುದು.

ಸಾರ್ವಜನಿಕ ಪ್ರಕಟಣೆ

ುದುರುದಾರರು : ಜನನ ಮತ್ತು ಮರಣಗಳ ನೊಂದಣಿ

ೆಂಗಳೂರು ಉತ್ತರ, ಬೆಂಗಳೂರು.

ಮಾನ್ಯ ನ್ಯಾಯಾಲಯದ ಆದೇಶರ

25ನೇ ಎ.ಸಿ.ಜೆ.ಎಂ. ನ್ಯಾಯಾಲಯ ಬೆಂಗಳೂರ

. ಬದರಹಳ್ಳಿ ಹೋಬಳಿ, ಬೆಂಗಳೂರು ಪೂರ್ವ ತಾಲ್ಲೂಕ

ಪತ್ರಿಯ ಪ್ರಕಟ್ಟಿಕ ೧೮ಕ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ, ಮೇಲ್ಯಂ ೧೯೮೮ಗೆ ತಾಯಿಯಾದ, 2ನೇ ಅರ್ಜಿದಾರರಿಗೆ ಅತ್ತೆಯಾದ 3,



ಮರೆತು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ

ದಟ್ಟಣೆ ನಿಯಂತ್ರಿಸಲು ಸುರಂಗ ಮಾರ್ಗಕ್ಕೆಂತ ಮುಂಚಿತವಾಗಿ ಫೈಓವರ್ ನಿರ್ಮಿಸಲು ಉದ್ದೇಶಿಸಲಾಗಿದೆ.13 ಕಿ.ಮಿ ಫೈಓವರ್, 40ಕ್ಕೂ ಹೆಚ್ಚು ಡಬಲ್ ಡೆಕ್, ಟನಲ್ ನಿರ್ಮಾಣಕ್ಕೆ 17 ಸಾವಿರ ಕೋಟಗಳಿಗೆ ಟೆಂಡರ್ ಆಹ್ರಾನಿಸಲಾಗಿದೆ. ಒಂದೆರಡು

ನ್ಯಾಯಾಲಯ(ಎ.ಸಿ.ಜಿ.ಎಂ) ರ ಪರ ವಕೀಲರು, ಶ್ರೀ.ಆನಂದ್. ಆರ್.ಬಿ & ರೂಪ. ಬಿ,

lನೇ ಮಹಡಿ ಬಿ.ಎಂ.ಆರ್ ಕಾಂಸ್ಟೆಕ್ಸ್ ಬಿ.ಎಂ. ರಾಮಸ್ಥಾಮಿ ಬೆಟ್ಟದಾಸನಪುರ, ಬೇಗೂರ್ ಅಂಚಿ, ಇ–ಸಿಟಿ ಮುಖ್ಯರಸ್ತೆ. ಬೆಂಗಳೂರು–68.

ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು

ಜೆ.ಎಂ.ಎಫ್.ಸಿ. ದೊಡ್ಡಬಳ್ಳಾಪುರ ಸಿ.ಮಿಸ್. ನಂ. 155/2025

ಅರ್ಜಿದಾರರು: ಶ್ರೀಮತಿ ಲಕ್ಷ್ಮಮ್ಮ ಬಿನ್ ನರಸಿಂಹಯ್ಯ ಕೋ ಮಾರಪ್ಪ, ವಯಸ್ಸು ಸುಮಾರು 62 ವರ್ಷ. ವಾಸ- ಬೀಡಿಕೆರ ಗ್ರಾಮ

ತೂಬಗೆರೆ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರ

್ರಾಮರುದಾರರು: ನೋಂದಣಾದಿಕಾರಿ, ಜನನ ಮತ್ತು ಮರಣಗಳ

ರಿಜಿಸ್ಟಾರ್, ತಹಶೀಲ್ದಾರ್, ದೊಡ್ಡಬಳ್ಳಾಪುರ ಸಾರ್ವಜನಿಕ ಪ್ರಕಟಣೆ ಈ ಮೂಲಕ ಸಾರ್ವಜನಿಕರಲ್ಲಿ ತಿಳಿಯಪಡಿಸುವುದೇನೆಂದು

ಮೇಲ್ಯಂಡ ಅರ್ಜಿದಾರರು ಘನ ನ್ಯಾಯಾಲಯದಲ್ಲಿ ಅರ್ಜಿದಾರರ ತಂದೆಯವರಾದ ದಿವಂಗತ ನರಸಿಂಹಯ್ಯ ಬಿನ್ ಈರಪ್ಪ ಇವರು ದಿನಾಂಕ 06.08.1950 ರಂದು ದೊಡ್ಡಬಳ್ಳಾಪುರ ತಾಲ್ಲೂಕು, ತೂಬಗೆರೆ

ಹೋಬಳಿ, ಬೀಡಿಕೆರೆ ಗ್ರಾಮ ಈ ವಿಳಾಸದಲ್ಲಿ ಮರಣ ಹೊಂದಿರುತ್ತಾ

ಇಲ್ಲದ ಸಲುವಾಗಿ ಮೇಲ್ಕಂಡ ಅರ್ಜಿಯನ್ನು ಜನನ ಮತ್ತು ಮರಣಗಳ

ಆಕ್ಷೇಪಣೆ ಇದ್ದಲ್ಲಿ ಮೇಲ್ಕಂಡ ಘನ ನ್ಯಾಯಾಲಯದ ಮುಂದೆ ದಿನಾಂಕ 29.08.2025ರಂದು ಬೆಳಗ್ಗೆ 11.00 ಗಂಟೆಗೆ ಹಾಜರಾಗಲು ಈ ಮೂಲಕ ತಿಳಿಯಪಡಿಸಿರುತ್ತೇವೆ. ತಪ್ಪಿದಲ್ಲಿ ತಮ್ಮ ಗೈರು ಹಾಜರಿಯಲ್ಲಿ

ಪ್ರಕರಣವನು ಏಕಪಕ್ಷೀಯವಾಗಿ ಇತ್ತರ್ಥ ಪಡಿಸಲಾಗುವುದು.

69ರಂತೆ ಎದುರುದಾರರ ಜನಕ ದಾಖಲಾತಿಯಲ್ಲಿ ಮರಣದ ದಿನಾಂಕವನ್ನು ನೋಂದಣಿ ಮಾಡಲು ಅರ್ಜಿಯನ್ನು ಸಲ್ಲಿಸಿರುತ್ತಾರೆ. ಆದಾಗಿ ಸಾರ್ವಜನಿಕರಿಗೆ ಯಾವುದೇ

ಕ್ರಿಮಿನಲ್ ಮಿಸ್. ನಂ. 2871/2025

ನ್ಯಾಯಾಲಯ(ಎ.ಸಿ.ಜಿ.ಎಂ) 3ರ ಪರ ವಕೀಲರು, ಶ್ರೀ.ಆನಂದ್. ಆರ್.ಬಿ & ರೂಪ. ಬಿ,

ನೆಕ್ಸ್ ಅಸೋಸಿಯೇಟ್ಸ್, ವಕೀಲರು, ೨.5, 4ನೇ ಮಹಡಿ, 4ನೇ ಅಡ್ಡರಸ್ತೆ, ಕಬ್ಬನ್ ಪೇಟ್, ಬೆಂಗಳೂರು–56000:

ಕ್ರಿಮಿನಲ್ ಮಿಸ್. ನಂ. 50142/2025

. ಪ್ರತೀಕರಣ ಪತವನು, ಪಡೆಯಲು 34ನೇ (ಎ.ಸಿ.ಜಿ.ಎಂ. ಮೇಯೋ ಹ

11.00 A.M. ಗಂಟೆಗೆ ಮೇಲ್ನಂಡ ನ್ಯಾಯಾಲಯದಲ್ಲಿ ಹಾಜರಾಗತಕ್ಕ .00 A.M. ಗಂಟೆಗೆ ಮೇಲ್ಬಂಡ ನ್ಯಾಯಾಲಯಲ್ಲ ಒಂಬಲ್ಲ. ಒ್ಯಾ ಲ್ಲವಾದಲ್ಲಿ ಅರ್ಜಿಯನ್ನು ಏಕಪಕ್ಷೀಯವಾಗಿ ತೀರ್ಮಾನಿಸಲಾಗುವುದು. ೬.ಯಾಲಯದ ಮೊಹರಿನೊಂದಿಗೆ ಹಾಗೂ ನನ್ನ ಸಹಿಯೊಡ:

34ನೇ ಅಪರ ಮುಖ್ಯ ನ್ಯಾಯಕ ದಂಡಾಧಿಕಾರಿಂ ನ್ಯಾಯಾಲಯ(ಎ.ಸಿ.ಜೆ.ಎಂ) ಮೇಯೋ ಹಾಲ್, ಬೆಂಗ್

IN THE COURT OF THE PRINCIPAL CIVIL JUDGE AND JMFC AT DOBBALLA PUR EX NO. 19/2019

SRI.DEVARAJU Slo Palaiah, Aged about 42 years, Residing at Door No.70, LakshminarasimhaNilaya, Near Algishwari theor.70, LakshminarasimhaNilaya, Near Bangalore Rural Vis

NOTICE TO THE PROPOSED JUDGMENT-DEBTORS
NO. 4 AND 5 UNDER ORDER V RULE 20 OF THE
CIVIL PROCEDURE CODE:
4. SMT.MANJAMMA, Wo Late, NarayanaNaik,
Aned about 55 years, Residing at; No.28, L. B, S

Nagar, Near N, E, S Uttice, Yellananka, Bangalore Morth Taluk -560064. 5. SRI.R.JUMASHAMKAR Slo M.Ramakrishnappa, Aged about 45 years, Residing at; No.392-435, Thubagerepete, Doddaballapura Town, Bangalore rural district.-561203.
Whereas, the Decree-holder has filed the above execution petition in respect of suit schedule property as per positistend approperty of sale hafor, the

JUDGMENT-DEBTORS

ರ್ಜಿದಾರರ ಪರ ವಕೀಲರು. ಶ್ರೀ. ಚಂದ್ರಯ್ಯ ಬಿ.ಎಸ್. ವಕೀಲರು.

ನಂ.12 ಎ.ಎಂ.ಸಿ. ಕಾಂಪ್ಲೆಕ್ಸ್, 10ನೇ ಅಡ್ಡರಸ್ತೆ, ಕಬ್ಬನ್ ಪೇಟೆ, ಬೆಂಗಳೂರು– 560010

SMT.SOUMYBAI & OTHERS

ate: 05.08.2025

2.SRI

TALUK

petitioner

ex-parte.

court of this 22.07.2025

Hon'ble court in person or by pleader

BY ORDER OF THE COURT

I.ಶ್ರೀಮತಿ ಅನಿತ ಎಂ.ಎಲ್. ಕೋಂ.ಲೇಟ್. ಲೋಕೇಶ,ಎನ

ಕಂಪನಿಗಳು ನಿರ್ಮಾಣಕ್ಕೆ ಮುಂದೆ ಬಂದಿವೆ ಹಾಗೂ ಅಭಿವೃದ್ಧಿ ಮಾಡಬೇಕಾದರೆ ಈ ಭಾಗದ ಕೈಗಾರಿಕೆಗಳು ಹಾಗೂ ಕಟ್ಟಡ ಮಾಲೀಕರು ಪ್ರಮಾಣಿಕವಾಗಿ ತೆರಿಗೆ ಕಟಬೇಕು ಎಂದು ತಿಳಿಸಿದರು. ಮುಂದಿನ ಮುಖ್ಯಮಂತ್ರಿ ಎಂದು ಮಾತು ಆರಂಭಿಸಿದ ಶಾಸಕ ಎಂ.ಕೃಷ್ಣಪ್ಪ ಅವರು ಎಲೆಕ್ಸಾನಿಕ್ ಸಿಟಿಗೆ ಕೇವಲ 8 ಗಂಟೆಗಳ ಕಾಲ ಕಾವೇರಿ ನೀರು ಬಿಡುಗಡೆ ಮಾಡಲಾಗುತ್ತಿದೆ.ನೀರಿನ ಅಭಾವ

ಕ್ರಿಮಿನಲ್ ಮಿಸ್. ನಂ. 2873/2025 ದೀಶ್.ಎಸ್. ಬಿನ್.ಶಾಂಬಯ್ಯ, ವಯಾ

ನ್ಯಾಯಾಲಯ (ಎ.ಸಿ.ಜಿ.ಎಂ) ೀಲರು, ಶ್ರೀ.ಆನಂದ್. ಆರ್.ಬಿ & ರೂಪ. ಬಿ,

ಮಾನ್ಯ ಭೂ ದಾಖಲೆಗಳ ಜಂಟಿ ನಿರ್ದೇಶಕರುಗಳ ನ್ಯಾಯಾಲಯ ಬೆಂಗಳೂರು ಸಿಟ್ಟಿಂಗ್, ತುಮಕೂರು

ಆರ್.ಜೆ.ಡಿ.ಎಲ್.ಆರ್. ಮೇಲ್ಮನವಿ ಸಂಖ್ಯೆ : 10/2025

8. ಶ್ರೀಮತಿ ನಾಗರತ್ನಮ್ಮ ಬಿನ್ ಲೇ.ಕೆಂಚಪ್ಪ ಸುಮಾರು 40 ವರ್ಷ, ಶುಮಕೂರು ಜಿಲ್ಲೆ, ವಾಸ : ವರ್ಡೆರಹಳ್ಳಿ ಗ್ರಾಮ, ಕೋಳಾಲ ಅಂಚೆ, ಗೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ

8ನೇ ಎದುರುದಾರರಿಗೆ ನೋಟೀಸ್ ಪತ್ರಿಕಾ ಪ್ರಕಟಣೆಯ ಮೂಲಕ

ಈ ಪ್ರಕರಣವನ್ನು ಮೇಲ್ಮನವಿದರರು ಕರ್ನಾಟಕ ಭೂ ಕಂದಾಯ ಕಲಂ ರಡಿಯಲ್ಲಿ ತುಮಕೂರು ಜಿಲ್ಲೆ. ಕೊರಟಗೆರೆ ತಾಲ್ಲೋಕು, ಕೋಳಾಲ

ಕೋಬಳಿ, ಹುಲುವಂಗಲ ಗ್ರಾಮದ ಸರ್ವೆ ನಂಬರ್ 24/2ರಲ್ಿ, ಒಟ

ವಿಸ್ತೀರ್ಣ 04 ಎಕರೆ 0-32 ಗುಂಟೆ, ಖರಾಬು ಸೇರಿ 05 ಎಕರೆ 0-02 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಎದುರುದಾರ 1ರವರ ಆದೇಶ

ಗೊಳುನಿ ಅಪೀಲು : 231/2024 ರಂತೆ ದಿನಾಂಕ : 11.11.2024

ಆದ್ದರಿಂದ ಈ ಮೇಲ್ಮನವಿಗೆ ಸಂಬಂಧಿಸಿದಂತೆ ಮೇಲ್ಕಂಡ 8ನೆ ದುರುದಾರರಿಗೆ ನ್ಯಾಯಾಲಯದಿಂದ ನೋಟೀಸ್ ನೀಡಲಾ

ದರಿಯವರು ಮೇಲಂಡ ವಿಳಾಸದಲಿ ವಾಸವಾಗಿದರೂ ಸಹ

ನ್ಯಾಯಾಲಯದ ನೋಟೇಸ್ ಸ್ವೀಕರಿಸಿರುವುದಿಲ್ಲ ಹಾಗೂ ನ್ಯಾಯಾಲಯಕ್ಕೆ ಹಾಜರಾಗಿರುವುದಿಲ್ಲ. ಆದ್ದರಿಂದ ಈ ನೋಟೀಸಿನೊಂದಿಗೆ ಮೇಲ್ಕಂಡ

ತನೇ ಎದುರುದಾರರಿಗೆ ಈ ಪತ್ತಿಕಾ ಪ್ರಕಟಣೆಯನು ನೀಡುತ್ತಿದ

ದಿನಾಂಕ : 12-08-2025ರಂದು ಸದರಿಯವರು ಏನಾದರೂ ತಂಟ ತಕರಾರುಗಳಿದ್ದಲ್ಲಿ ತಾವಾಗಲಿ ತಮ್ಮ ವಕೀಲರ ಮೂಲಕ ಅಥವಾ ಖುದು

ಹಾಜರಾಗಿ ಮಧ್ಯಾಹ್ನ : 3:00 ಗಂಟೆಗೆ ಘನ ನ್ಯಾಯಾಲಯದಲ್ಲಿ ತಮ ಆಕ್ಷೇಪಣೆ ಸಲ್ಲಿಸಬಹುದಾಗಿದೆ : ಎನ್ನ ತಿನ್ನೆ ಮಾಲಯದಲ್ಲಿ ತಮ

ದ ಪಕದಲ್ಲಿ ಘನ ನ್ಯಾಯಾಲಯವು ಪುನರ್ ಪರಿಶೀಲನಾ ಅರ್ಜಿಯನು

್ತಾಯೋಚಿತವಾಗಿ ಪರಿಗಣಿಸಿ ಏಕಪಕ್ಷೀಯವಾಗಿ ಆದೇಶಿಸಿ ಪರಿಶೀಲನ

ನನ್ನ ಸಹಿ ಮತ್ತು ನ್ಯಾಯಾಲಯದ ಮೊಹರಿನೊಂದಿಗೆ ದಿನಾಂಕ :8-07-2025 ರಂದು ಕೊಡಲ್ಪಟ್ಟಿದೆ.

ಆರ್.ಜೆ.ಡಿ.ಎಲ್.ಆರ್.ರವರು ತುಮಕೂರು ಜಿಲೆ.

ಬೀಲ್ಡನವಿದಾರರ ಪರ ವಕೀಲರು ಋರಳೀಕೃಷ್ಣ .ಟಿ.ಜಿ.ಬಿ.ಎ.ಎಲ್., ಎಲ್.ಎಲ್.ಬಿ.

ಎಂ.ಜಿ.ಲಾ ಅಸೋಸಿಯೇಟ್,ತುಮಕೂರು

ಾಗಿದೆ. ಒಂದು ವೇಳೆ ಯಾವುದೇ ತಕರಾರು ಬ

ಭಾರಂಗ ಆರ್ಡರ : 231/2024 ರಂತ ದನಿಕರ್ : 11: ರಂದು ವಜಾ ಮಾಡಿರುವ ಆದೇಶದ ವಿರುದ್ಧ ಮೇಲ್ಮನವಿದ ಮೇಲ್ಮನವಿಯನ್ನು ಎದುರುದಾರರುಗಳ ವಿರುದ್ಧ ಸಲ್ಲಿಸಿರುತ್ತಾರೆ.

ಾಲೂಕು ಮತು ಇತರರು

ನೇ ಎದುರುದಾರರಿಗೆ ನೋಟೀಸ

ಸರಿದೂಗಿಸಲು ಉಳಿದ 16 ಗಂಟೆಗಳ ಅವಧಿಯಲಿ 8 ಗಂಟೆಗಳ ಕಾಲ ವಸತಿ ದರದಲ್ಲಿ ಕಾವೇರಿ ನೀರು ಟ್ಯಾಂಕರ್ ಮೂಲಕ ಒದಗಿಸುವಂತೆ ಉಪ ಮುಖ ಮಂತ್ರಿಗಳ ಬಳಿ ಮನವಿ ಮಾಡಿದರು

ಅಂಗವಿಕಲರಿಗೆ ತ್ರಿಚಕ್ಕ ವಾಹನ, ಪೌರಕಾರ್ಮಿಕರಿಗೆ ಜೀವ ವಿಮಾ ಪಾಲಿಸಿ, ಇ -ಖಾತಾ ವಿತರಣೆ ಸೇರಿದಂತೆ 100ಕ್ಕೂ ಹೆಚ್ಚಿನ ಅರ್ಹ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.

ರಾಮೋಜಿಗೌಡ,ಗೋಪಿನಾಥ್ ರೆಡ್ತಿ , ಬಮುಲ್ ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷ ಆಂಜಿನಪ್ರ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಓ.ಮಂಜುನಾಥ್, ಬೆಂಗಳೂರು ದಕ್ಷಿಣ ತಾಲೂಕು ತಹಶೀಲ್ದಾರ್ ಜಿ.ಅಶ್ವಿನಿ, ಯೋಜನಾ ನಿರ್ದೇಶಕಿ ಎನ್.ಮಾಧವಿ, ಮುಖ್ಯಾಧಿಕಾರಿ ಟಿ.ಕೆ. ನವೀನ್ , ಮಾಜಿ ಅಧ್ಯಕ್ಷ ಅನಿಲ್ ಕುಮಾರ್ ಸೇರಿದಂತೆ ಆನೇಕ ಹಾಜರಿದ್ದರು.

ಮಾನ್ಯ ಉಪವಿಭಾಗಾಧಿಕಾರಿಗಳ ನ್ಯಾಯಾಲಯ, ತುಮಕೂರು

ಉಪವಿಭಾಗ, ತುಮೆಕೂರು

ಆರ್.ಎ(ಅ)(ತು)ನಂಬರ್: 261/2024

ವರ್ಯಪ್ರನವಿದಾರರು : ಮೂಡ್ತಿಗಿರಿಯಯ್ಯ ಬೆಸ್ ತಿಮ್ಮಣ್ಣ ಅಲಿಯಾಸ ತಿಮ್ಮಯ್ಯ, ಸುಮಾರು 62 ವರ್ಷ, ರಾಯಾಪುರ, ಹೆಬ್ಬೂರು ಹೋಬಳಿ ತುಮಕೂರು ತಾಲ್ಲೂಕು, ತುಮಕೂರು ಜಿಲ್ಲೆ. –ವಿರುದ್ಧ

ರ್ವರ್ಯದ್ದರುಗಳು : 1) ತಹಸೀಲ್ವಾರ್ರವರು ತುಮಕೂರ

ವಿದುರುದಾರರಗಳು : 1) ತಹೀಲ್ದಾರ್ ರವರು, ತಾಮಾಕ್ಷರು ತಾಲ್ಕೂಕು, ತುಮಕ್ಷನರು. 2)ಟಕ್ಕಷನುಮಾತಿಯ, ಬೆಗೆ ತಿಮ್ಮಯ್ಯ, ವಯಸ್ಕರು, 4) ಚಿಕ್ಕಷನುಮಯ, ಬಿನ್ ತಿಮ್ಮಯ್ಯ, ವಯಸ್ಕರು, 4) ಚಿಕ್ಕಷನುಮಯ, ಬಿನ್ ತಿಮ್ಮಯ್ಯ, ವಯಸ್ಕರು, 5) ಜಯಮತ್ತೆ ಕೋಲಕೆ ಹಿಂಬರೆಯ್ಯ, ವಯಸ್ಕರು, 6) ಚಿಕ್ಕಷನುಮಯ, ಬಿನ್ ಸಂಜೀವಯ್ಯ, ವಯಸ್ಕರು, 7) ಹನುಮಾಂತಯ, ಬಿನ್ ಸಂಜೀವಯ್ಯ, ವಯಸ್ಕರು, 8) ಹೊಲದಯ, ಬಿನ್ ತಿಲ್ಲಮೆಯಲ್ಲಿ ಪ್ರತಿಸ್ಥೆ ಪ್ರತಿಸ್ಥೆ ಪ್ರತಿಸ್ಥೆ ಪ್ರತಿಸ್ಥೆ ಪ್ರತಿಸ್ಥೆ ಪ್ರತಿಸ್ತೆ ಪ್ರತಿಸ್ಥೆ ಪ್ರತಿಸ್ತೆ ಪ್ರತಿಸ್ಥೆ ಪ್ರತಿಸ್ತಿ ಪ್ರತಿಸ್ಥೆ ಪ್ರತಿಸ್ತಿ ಪ್ರತಿಸ್ಥೆ ಪ್ರತಿಸ್ತಿ ಪ್ರತಿಸ್ಥೆ ಪ್ರತಿಸ್ತಿ ಪ್ರತಿಸಿ ಪ್ರತಿಸ್ತಿ ಪ್ರತಿಸಿ ಪ್ರತಿಸ್ತಿ ಪ್ರತಿಸಿ ಪ್ರತಿಸ್ತಿ ಪ್ರತಿಸ್ತಿ ಪ್ರತಿಸ್ತಿ ಪ್ರತಿಸ್ತಿ ಪ್ರತಿಸಿ ಪ್ರತಿಸ್ತಿ ಪ್ರತಿಸಿ ಪ್ರತಿಸ್ತಿ ಪ್ರತಿಸ್ತಿ ಪ್ರತಿಸ್ತಿ ಪ್ರತಿಸ್ತಿ ಪ್ರತಿಸ್ತಿ ಪ್ರತಿಸ್ತಿ

ಸವರೆಗಿನ ವಾಸೆ:ರಾಯಾಪುರ, ಹೆಬ್ಬೂರು ಹೋಬಳಿ,ತುಮಕೂರು

ತುಮಕೂರು ಜಿಲೆ, ತುಮಕೂರು ತಾಲೂಕು, ಹೆಬ್ಬೂ

ಹೋಬಳಿ ರಾಯಾಪರ ಸಾ ಮದ ಸರ್ವೆ ಸಂಬರ್ 84 /15 ರಲಿ ಒಟ

ಮಿಸ್ತೀರ್ಣ 31ಗುಂಟೆ, ಖರಾಬು 0.02 ಗುಂಟೆ, ಜಾತಾ ಉಳಿಕೆ 29 ಗುಂಟೆ ಜಮೀನಿನ ಪೈಕಿ 10 ಗುಂಟೆ ಜಮೀನಿಗೆ 1ನೇ ಎದುರುದಾರರ

ಪಹಣಿಯ ಕಲಂ 9 ಮತು 12(2) ರಲಿ ಯಾವುದೇ ತರಹದ ಹಕ

ದಾಖಲೆಯನು ಅಂಗೀಕರಿಸದೇ 2 ರಿಂದ್ 8ನೇ ಎದುರುದಾರರು

ಹೆಸರುಗಳನ್ನು ನಮೂದಿಸಿರುವ ಹಾಗೂ ಎಂ.ಅರ್. 8/90-9 ಎಂ.ಅರ್. 10/93-94, ದಿನಾಂಕ : 23-07-2015 ರಂ

ಎಂ.ಆರ್.ಹೆಚ್. 26/2014-15 ರ ಆದೇಶದ ವಿರುದ ಮೇಲನವಿದಾರರು 2 ರಿಂದ 8ನೇ ಎದುರುದಾರರುಗಳ ವಿರುದ

ಮನ್ನಾನವರಿಂದ 2 ರಂದ ತಿನ್ನ ವಿವರದಾರವಾಗಿ ವಿರುದ್ಧ ಘನ ನ್ಯಾಯಾಲಯದಲ್ಲಿ ಈ ಮೇಲ್ನನವಿಯನ್ನು ದಾಖಲಿಸಿರುತ್ತಾರೆ. ಸದರಿ ಮೇಲ್ನನವಿಯಲ್ಲಿ 2 ರಿಂದ 8ನೇ ಎದುರುದಾರರುಗಳಿಗೆ ಘನ ನ್ಯಾಯಾಲಯದಿಂದ ವಿಚಾರಣೆಗೆ ಹಾಜರಾಗಲು ಮಾಡಿದ್ದರೂ

ನ್ಯಾಯಾಲಯಕ್ಕೆ ಹಾಜರಾಗದೇ ಇರುವುದರಿಂದ ಈ ಪತ್ರಿಕಾ ಪ್ರಕಟಣೆಯನ್ನು ನೀಡಿರುತ್ತೆ.

ಈ ಪತ್ರಿಕಾ ಪ್ರಕಟಣೆಯನ್ನು ಸ್ವೀಕರಿಸಿ ಮಾನ್ಯ ಉಪ ವಿಭಾಗಾಧಿಕಾರಿಗಳ ನ್ರಾಯಾಲಯ, ತುಮಕೂರು ಉಪವಿಭಾಗ,

ವಿಭಾಗಿಸುಧಿಕಾರಗಳ ನ್ಯಾಯಕರಲ್ಲು, ಎಂಬುಕಾರ್ಯ ರಾಹಾರ್ಯ, ತುಮಕೂರು ರವರು ದಿನಾಂಕ 13.08.2025 ಮಧ್ಯಾಹ್ನ 3.00 ಗಂಟೆಗೆ ಹಾಜರಾಗಲು ತಿಳಿಸಿರುತ್ತೆ. ಹಾಜರಾಗಲು ತಪ್ಪಿದ್ದಲ್ಲಿ ನಿಮ್ಮ ಜವಾಬು ಏನೂ ಇಲ್ಲವೆಂದು ತಿಳಿದು ಏಕ ಪಕ್ಷೀಯವಾಗಿ ತೀರ್ಮನವನ್ನು

ಉಪವಿಬಾಗಾದಿಕಾರಿಗಳ ನಾ ಯಾಲಯ. ತುಮಕೂರು ಉಪವಿಬಾಗ

ನ್ನಾಯಾಲಯದ ಆದೇಶದಂತೆ

ತಹಸೀಲಾರ್, ಉಪವಿಭಾಗಾಧಿಕಾರಿಗಳ ಕಛೇರಿ ತುಮಕೂರು

:: ಓದುಗರ ಗಮನಕ್ಕೆ ::

ಪತ್ರಿಕೆಯಲ್ಲಿ ಪ್ರಕಟವಾಗುವ

ಜಾಹೀರಾತುಗಳು

ವಿಶಾಸಾರ್ಹವಾದವು. ಆದರೆ

ಅದರಲ್ಲಿ ಪ್ರತಿಪಾದಿತವಾದ

ವಸ್ತು, ವಿಷಯ ವಿಚಾರಗಳು

ಜಾಹೀರಾತುದಾರರ

ಅಭಿಪ್ರಾಯ ಆಗಿರುತ್ತವೆಯೇ

ಹೊರತು ಪತಿ ಕೆಯ

ಅಭಿಪ್ರಾಯವಾಗಿರುವುದಿಲ್ಲ.

–ಜಾಹೀರಾತು

ವ್ಯವಸ್ಥಾಪಕರು

ಪಿ.ಹೆಚ್.ರಾಜು,ವಕೀಲರು.ಟಿ.ಎ.ಪಿ.ಸಿ.ಎಂ.ಎಸ್. ಬಿಲಿಂಗ

15.07.2025 ರಂದ

ತೆಗೆದುಕೊಳಲಾಗುತದೆ. ದಿನಾಂಕ

ದಾರರ ಪರ ವಕೀಲರು

ಕಬೇರಿ ನಂ. 11. ಗುಂಚಿ ಸರ್ಕಲ್, ತುಮಕೂರು

ಶಾಲ್ಲೂಕು,ತುಮಕೂರು ಜಿಲ್ಲೆ



ಸ್ಥಳೀಯ ಸಂಘಸಂಸ್ಥೆಗಳ ಸೇರ್ಪಡೆಗೆ ಚಿಂತನೆ

ಪಂಚಾಯಿತಿ, ಪಟಣ ಪಂಚಾಯಿತಿ, ನಗರಸಭೆ ವ್ಯಾಪ್ತಿಯಲ್ಲಿನ ಕೆಲವು ಪ್ರದೇಶವನ್ನು ಅಭಿವೃದ್ಧಿ ದೃಷ್ಟಿಯಿಂದ ಪಾಲಿಕೆ ವ್ಯಾಪ್ತಿಗೆ ಒಳಪಡಿಸಲು ಚಿಂತನೆ ನಡೆಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಎಂದು ತಿಳಿಸಿದರು.

ಕೆರೆ ಸಂರಕ್ಷಣೆಗೆ ಎಸ್ಟಿಪಿ ನಿರ್ಮಾಣ

ಗ್ರೇಟರ್ ಬೆಂಗಳೂರು ಆಗುತ್ತಿರುವ ಸಂದರ್ಭದಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೊಡ್ಡ ತೋಗೂರು ಕೆರೆಯನ್ನು ಸಂರಕ್ಷಣೆ ಮಾಡಲು ಎಸ್ಟ್ ವಿರ್ಮಾಣದ ಅಗತ್ತವಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ. ದೊಡ್ಡಬಳ್ಳಾಪುರ ಸಿ.ಮಿಸ್. ನಂ. 157/2025

೯ದಾರರು: ಶ್ರೀ ಮುನಿರಾಜು ಬಿನ್ ಲೇಟ್ ಗುಂಡಪ, ವಯಾ ಮಾರು 50 ವರ್ಷ, ವಾಸ- ವಡರಹಳಿಪಾಳ್ತ ಗ್ರಾಮ, ಕಸಬ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು ಗ್ರಾಮಾಂತಃ

ರಿಜಿಸ್ಟ್ರಾರ್, ತಹಶೀಲ್ದಾರ್, ದೊಡ್ಡಬಳ್ಳಾಪುರ ಸಾರ್ವಜನಿಕ ಪ್ರಕಟಣೆ

ಬೀಲ್ಕಂಡ ಅರ್ಜಿದಾರರು ಘನ ನ್ಯಾಯಾಲಯದಲ್ಲಿ ಅರ್ಜಿದಾರರ ಶಿತನವರಾದ ದಿವಂಗತ ಪೆಂಕಟರಮಣಪ್ಪ ಬಿನ್ ದಾಸಪ್ಪ ಇವರು ಶಿನಾಂಕ 04.05.2007 ರಂದು ದೊಡ್ಡಬಳ್ಳಾಪುರ ತಾಲ್ಲೂಕು, ಸಬಾ ಹೋಬಳಿ. ವಡರಹಳಿಪಾಳ ಗ್ರಾಮ ಈ ವಿಳಾಸದಲಿ ಮರ

್ತಾಯಾಲಯದ ಮೊಹರಿನೊಂದಿಗೆ ನೀಡಲಾಗಿದೆ. ನ್ಯಾಯಾಲಯದ ಆದೇಶದ ಮೇಗೆಗೆ

ನ್ಯಾಯಾಲಯ, ದೊಡ್ಡಬಳ್ಳಾಪುರ ರ್ಜಿದಾರರ ಪರ ವಕೀಲರು: ಆಂಜನೇಗೌಡ ವಿ., ವಕೀಲರು,

IN THE COURT OF THE XXXV ADDITIONAL CITY CIVIL AND SESSION JUDGE AT. BENGALURU (CCH-36)

MIS. PET. No. 1378/2024 (IN O.S. No. 1366/2020) BETWEEN :-Sri. SUDHAKAR, R Aged 65 years, S/ ate. Sri. Rajachar, Residing at Flat No. 402 "H lesidency". No. 1020, Dr. Rajkumar Road, AND : Sri. B.V. SUDARSANA REDDY

irst Cross, Kempapura, Bengaluru-560 024. Ion'ble court in O.S. No:1366/2020 upon such terr and to appoint / fix a day for proceedings with the su O.S. No: 1366/2020, against you, you / Responder hereby summoned to appear in the Hon'ble court XXXV Additional City Civil & Session Judge, i engaluru (CCH-36) in person or by your Ple 19th day of September 2025 at 11.00 A.M., swer the same, failing which the Petition will

disposed of ex-parte.

GIVEN UNDER MY HAND AND SEAL OF THE
COURTTHIS 5th DAY OF AUGUST 2025. By Order of the Cour Sd/- Senior Sheristeda

DDRESS FOR SERVICE V. RANGARAMU & ASSOCIATES, ADVOCATE,

BEFORE THE MOTOR ACCIDENT CLAIMS TRIBUNAL SCCH-05 AT BANGALORE MVC NO-8403/2024

Lokesh and another.Respondents Notice to Respondent No.1 .okesh.R.S. S/o. Sannasiddaiah, No. 46, Girisl

Building, 2nd Cross, HMT Layout, Nagasandra, Nelamangala, Bangalore-560073

WHEREAS take notice that the above named ompensation at Rs.40,00,000/-. (Rupees Fourty Lakhs) with costs and interest agains

Bangalore on 27-09-2024 at about 07-00 PM KA-04, AC-1059. As such you are hereby erson or by pleader on 15.09.2025 at 11.00 AM

Bri. B.V. SUDARSANA REDDY, S/o. Sri. B ubba Reddy, Aged about 47 years. R/at. No. 2

City Civil Court. Bangalo

OFFICE NO. 24, GROUND FLOOR, 3RD CROS SAMPIGE ROAD, MALLES HWARAM, BENGALUR

BEFORE THE MOTOR ACCIDENT CLAIMS TRIBUNAL SCCH-05 AT BANGALORE M.V.C.NO 8408/2024 BETWEEN Narayanappa.

Manjunath and another. Notice to Respondent No.1 Manjunatha.N S/o. Narayanappa, Ward No.1

near Dharmaraya Swamy Ward, Maralubagili

Devanahalli, Bangalore Rural district RC Owner of the Car bearing No KA-43M7718 WHEREAS take notice that the above name petitioner has filed the above case claiming Twenty Lakhs) with costs and interest against you for the **Injury by him in road traffi** accident which occurred Chadhalapura Bangalore Rural district on 08-10-2024 a about 11-00 P.M involving car Bearing No KA-43-M-7718. As such you are hereb ummoned to appear before this Hor

person or by pleader on 15/9/25 at 11.00 AM t inswer the same failing which the above cas will be disposed of placing you exparte this the **04.08.2025** By Order of the Court Assistant Registra Court of Small Causes, Bangalore Advocate Name & Addres

Krishnamurthy.S.G, Opp ASB Developers,

ಮೂಲಕ ಸಾರ್ವಜನಿಕರಲ್ಲಿ ತಿಳಿಯಪಡಿಸುವುದೇನೆಂದ

ಸಿಸಿದಿಂ ಹೋಡಳ, ಮಡ್ಡಯಳ್ಳಿಯಳ್ಳ ಗಿತ್ತಿಮ ಈ ಪಳಾಸಿದಿಲ್ಲ ಹುಂಬ ಹೊಂದಿರುತ್ತಾರೆ ಹಾಗೂ ಅವರ ಮರಣದ ಬಗ್ಗೆ ಯಾವುದೇ ಅಧಿಕೃ ವಾಖಲೆಗಳು ಇಲ್ಲದ ಸಲುವಾಗಿ ಮೇಲ್ಕಂಡ ಅರ್ಜಿಯನ್ನು ಜನನ ಮತ್ತ ಬರಣಗಳ ನೋಂದಣಿ ಕಾಯೆ 1969ರಂತೆ ಎದುರುದಾರರ ಜನಕ ರಣದ ದಾಖಲಾತಿಯಲ್ಲಿ ಮರಣದ ದಿನಾಂಕವನ್ನು ನೋಂದಣ ಸಾಡಲು ಅರ್ಜಿಯನ್ನು ಸಲ್ಲಿಸಿರುತ್ತಾರೆ. ಆದಾಗಿ ಸಾರ್ವಜನಿಕರಿಗ ು ರಾವುದೇ ಆಕ್ಷೇಪಣೆ ಇದ್ದಲ್ಲಿ ಮೇಲ್ಕಂಡ ಘನ ನ್ಯಾಯಾಲಯದ ಎಂದು ರಿದ್ದು ಹೇಳು ಕಟ್ಟಲ್ಲ ಬರುತ್ತಿಯ ಈ ನಿನ್ಯಯಂತರುವ ಯಿಂದೆ ದಿನಾಂಕ 29.08.2025ರಂದು ಬೆಳಗ್ಗೆ 11.00 ಗಂಟೆಗೆ ನಾಜರಾಗಲು ಈ ಮೂಲಕ ತಿಳಿಯಪಡಿಸಿರುತ್ತೇವೆ. ತಪ್ಪಿದಲ್ಲಿ ತಮ್ಮ ಗೈರು ಹಾಜರಿಯಲಿ ಪ್ರಕರಣವನ್ನು ಏಕಪಕ್ಷೀಯವಾಗಿ ಇತ್ತರ್ಥ

BETWEEN Meena & Other's AND

you for the Injury by Her Husband in road raffic accident which occurred on Magadi Road, near Sigehalli Gate, Daanapura Hobli,

ummoned to appear before this Hon'ble court in to answer the same failing which the above case will be disposed of placing you exparte Given under my hand and the seal of the court By Order of the Court

Court of Small Causes, Bangalore Advocate Name & Address Krishnamurthy.S.G, Advocates, Office At. No. 145 1st Floor, 2nd Cross, 2nd Main, Opp ASB Developers, Sunkadakatte, Bangalore-560 091 M:9964096376.

Advocates, Office At. No. 145 Sunkadakatte, Bangalore-560 091

Mindteck STATEMENT OF UNAUDITED CONSOLIDATED FINANCIAL RESULTS FOR THE QUARTER ENDED JUNE 30, 2025

ರ್ಜಿ ಬಾರಂತಿ ಪರ ವರ್ಣಕರು ಕ. ಉಮೇಶ್. ವೈ ಮತ್ತು ಶ್ರೀ. ಪ್ರಸನ್ನ ಕುಮಾರ್. ಸಿ ವಕೀಲರು ಕೀ ಮುಖ್ಯರಸ್ತೆ, (ತಿಮ್ಮಯ್ಯ ರಸ್ತೆ) 2ನೇ ಬ್ಲಾಕ್, 3ನೇ ಹಂತ, ಸ್ಟ್ ಆಫ್ ಕಾರ್ಡ್ ರಸ್ತೆ, ತಿವನಗರ, ಬೆಂಗಳೂರು –560 079

ಮಾನ್ತ ಉಪವಿಭಾಗಾಧಿಕಾರಿಗಳ ನ್ಯಾಯಾಲಯ, ತುಮಕೂರು

ಆರ್.ಎ.(ಅ)(ತು) ನಂಬರ್: 271/2024

ಹೆಬೂರು ಹೋಬಿಳಿ, ತುಮಕೂರು ತಾಲೂಕು, ತುಮಕೂರ

ತಾಲ್ಲೂಕು, ತುಮಕೂರು. 2) ತಿಮಪ್ರ ಬಿನ್ ಬ್ಯಾಟಪ್, ಸುಮಾರ

75 ವರ್ಷ, ರಾಯಾಪುರ, ಹೆಬ್ಬರು ಹೋಬಳಿ, ತುಮಕೂರ ತಾಲ್ಲೂಕು, ತುಮಕೂರು ಜಿಲ್ಲೆ,

ಪತ್ರಿಕಾ ಪ್ರಕಟಣೆಗಾಗಿ

ತುಮಕೂರು ಜಿಲ್ಲೆ, ತುಮಕೂರು ತಾಲ್ಲೂಕು, ಹೆಬ್ಬೂರ ಮೋಬಳಿ, ರಾಯಾಪುರ ಗ್ರಾಮದ ಸರ್ವೆ ನಂಬರ್ 51/1 ರಂ

ಒಟು ವಿಸೀರ್ಣ 3 ಎಕರೆ 17 ಗುಂಟೆ ಜಮೀನಿನ ಪೈಕಿ 1-00 ಎಕ

ಸಮೀನಿಗೆ 1ನೇ ಎದುರುದಾರರು ಪಹಣಿಯ ಕಲಂ 9 ಮತ

ಹಾಗೂ ದಿನಾಂಕ : 02-03-2019 ರಂದು ಎಂ.ಆರ್.

7/2018-19 ರ ಹಕ್ಕು ದಾಖಲೆಯ ಆದೇಶದ ವಿರು ಮೇಲ್ಮನವಿದಾರರು 1 ಮತ್ತು 2ನೇ ಎದುರುದಾರರುಗಳ ವಿರು

ಘನ ನ್ಯಾಯಾಲಯದಲಿ ಈ ಮೇಲನವಿಯನು ದಾಖಲಿಸಿರುತಾಂ

ಸದರ ವೇಲ್ನನವಿಯಲ್ಲಿ 2ನೇ ಎದುರುದಾರರಿಗೆ ಘನ ನ್ಯಾಯಾಲಯದಿಂದ ವಿಚಾರಣೆಗೆ ಹಾಜರಾಗಲು ನೋಟೀಸ್ ಜಾರಿ ಮಾಡಿದ್ದರೂ ನ್ಯಾಯಾಲಯಕ್ಕೆ ಹಾಜರಾಗದೇ ಇರುವುದರಿಂದ ಈ

ಉಪವಿಭಾಗ, ತುಮಕೂರು ರವರು ದಿನಾಂಕ : 13-08-202

ಕಾಜರಾಗಲು ತಪ್ಪಿದಲಿ ನಿಮ ಜವಾಬು ಏನೂ ಇಲವೆಂದು ತಿಳಿದ

ಾ ಯಾಲಯ, ತುಮಕೂರು ಉಪವಿಬಾಗ, ತುಮಕೂರು ರವ

ತಹಸೀಲಾರ್. ಉಪವಿಬಾಗಾದಿಕಾರಿಗಳ ಕಲೇರಿ ತುಮಕೂರು

ಮೇಲ್ಮನವಿದಾರರ ಪರ ವಕೀಲರು ಪಿ.ಹೆಚ್.ರಾಜು, ವಕೀಲರು, ಟಿ.ಎ.ಪಿ.ಸಿ.ಎಂ.ಎಸ್. ಬಿಲ್ದಿಂಗ್

ಉಪವಿಭಾಗ

ಏಕ ಪಕ್ಷೀಯವಾಗಿ ತೀರ್ಮಾನವನ್ನು ತೆಗೆದುಕೊಳ್ಳಲಾಗುತ್ತದೆ. ದಿನಾಂಕ: 15.07.2025 ರಂದು ಉಪವಿಭಾಗಾಧಿಕಾರಿ

ಪತ್ರಿಕಾ ಪ್ರಕಟಣೆಯನ್ನು ನೀಡಿರುತ್ತೆ.

ಈ ಪತ್ರಿಕಾ ಪ್ರಕಟಣೆಯನ್ನು

್ಕ್ರಾಯಾಲಯದಿಂದ ಮುದ್ದಿಸಲಾಗಿರುತ್ತದೆ

ಉಪವಿಭಾಗಾಧಿಕಾರಿಗಳ ನ್ಯಾಯಾಲಯ,

12(2) ರಲ್ಲಿ 2ನೇ ಎದುರುದಾರರ ಹೆಸರನ್ನು ನಮೂದಿ.

ಮೂಡಿಗಿರಿಯಯ

Mindteck (India) Limited (CIN:L30007KA1991PLC039702) A.M.R Tech Park, Block I, 3rd Floor, # 664, 23/24, Hosur Main Road

Bommanahalli, Bangalore - 560 068 Ph. No.: +91 (80) 4154 8000 Fax: +91 (80) 4112 5813 www.mindteck.com

[See Regulation 47(1) (b) of the SEBI (LODR) Regulations. 2015]

		Consolidated			
Particulars	Quarter Ended June 30, 2025	Quarter Ended March 31, 2025	Quarter Ended June 30, 2024	Year Ended March 31, 2025	
	Unaudited	Audited	Unaudited	Audited	
Total income from operations	10,130	10,402	10,815	42,442	
Net Profit for the period (before Tax, Exceptional and/or Extraordinary items)	1,076	904	965	3,702	
Net Profit for the period before tax (after Exceptional and/or Extraordinary items) (note 5)	1,076	904	792	3,529	
Net Profit for the period after tax (after Exceptional and/or Extraordinary items)	875	680	638	2,868	
Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	1,178	726	661	3,216	
Equity Share Capital	3,195	3,191	2,544	3,191	
Reserves (excluding Revaluation Reserve) as shown in the Audited Balance Sheet of the previous year	-	-	-	22,798	
Earnings Per Share (of Rs. 10/- each) (for continuing and discontinued operations) -					
Basic:	2.74	2.13	2.03	9.02	
Diluted:	2.73	2.13	1.99	8.98	

Information regarding unaudited Standalone Financial Results for the quarter ended June 30, 2025

(Rs in lacs, except as otherwise stated)					
Particulars		Standalone			
		Quarter Ended March 31, 2025	Quarter Ended June 30, 2024	Year Ended March 31, 2025	
		Audited	Unaudited	Audited	
Total income from operations	3,515	3,861	4,144	15,509	
Net Profit for the period (before Tax, Exceptional and/or Extraordinary items)	618	950	520	2,497	
Net Profit for the period before tax (after Exceptional and/or Extraordinary items)	618	950	520	2,497	
Net Profit for the period after tax (after Exceptional and/or Extraordinary items)	466	726	386	1,882	
Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	466	719	418	1,895	

Notes:

- The financial results have been prepared in accordance with the recognition and measurement principles laid down in Indian Accounting Standards ('Ind AS') prescribed under Section 133 of the Companies Act, 2013, read with the relevant rules thereunder and in terms of Regulation 33 of the SEBI (Listing Obligations and Disclosure Requirements) Regulations, 2015, as amended.
- 2. The above Standalone and Consolidated results were reviewed and approved by the Board of Directors at its meeting held on August 7, 2025
- Regulation 33 of the SEBI (Listing Obligations and Disclosure Requirements) Regulations, 2015. During the quarter ended June 30, 2025, 40,000 ESOPs were exercised by employees under Mindteck Employee Stock Option Scheme 2014, resulting in
- 5. During the quarter ended June 30, 2024, the company restructured its sales operations in the US, leading to a more streamlined and efficient sales process. This
- restructuring cost resulted in one time payments to affected employees which are reflected in the quaterly financials of June 30, 2024 and year ended March 31,
- Chairman and Managing Director of the Company
- Company's website (www.mindteck.com)

Place: Bengaluru Date: August 7, 2025

ROP **श्विक्य**

B

S 1 96 43880

5 984 oS. いっとはもり

is per registered agreement of sale before the Hon'ble PRINCIPAL CIVIL JUDGE AND JMFC AT DODDABALLAPURA in EX .NO.19 /2019 hence, to take ಸದರಿ ಪ್ರಕಟಣೆಯನ್ನು ದಿನಾಂಕ 06.08.2025ರಂದು ನನ್ನ ಸಹಿ ಮತ ನ್ಯಾಯಾಲಯದ ಮೊಹರಿನೊಂದಿಗೆ ನೀಡಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ notice that you are hereby summoned to appear before ಹ್ಯಾಯಾಲಯ, ಪ್ರಧಾನ ಸಿನಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ರವರ ನ್ಯಾಯಾಲಯ, ದೊಡ್ಡಬಳಾಪುರ ಆರ್ಜಿದಾರರ ಪರ ವಕೀಲರು: ಆಂಜನೇಗೌಡ ವಿ., ವಕೀಲರು, this Hon'ble court on dated 30.08.2025 at 11, am to nswer the same and failing which your will be placed Ex-parte in the above case CHEDULE All that peace and parcel of the Gramatana Kanesumari Katha Serail No.228, property No.95, measuring East to West 30 feet, North to South 20 feet house and including 15X15 feet cement sheet house, situated at Mallatahalli Village, Kantanakunte Gram panchayath, Kasaba Hobli, Doddaballapura Taluk,Bangalore rural district, bounded on; East by; property belongs to Gangappa, West by; 12 feet Road, North by; property belongs to Smt,Seethamma, South by: property belongs to Ganaonao. SCHEDULE ಸರ್ಕಾರಿ ನೌಕರರ ಕಟ್ಟಡ, ತಾಲ್ಲೂಕು ಕಚೇರಿ ರಸ್ತೆ, IN THE COURT OF THE HON'BLE CIVIL JUDGE AND IMFC AT BANGARPET. O.S. NO: 238/2022 PLAINTIFF: M.Venkatesh S/o Late Gonaguru Muniyappa, Aged about 66 vears. R/at Dimbala DebanaHalli Village masamudram hobli, Bangarpet Taluk iven to under my hand and seal of this Hon'ble cou //vs// By order of this court Chief Ministeral Officer Prl Civil Judge & JMFC Doddaballapura Venkatesh S/o DEFENDANTS: 1. Muniyappa Dead by his Lr's, 1(a) Sri.Praveen Kumar. V S/o.Late Doddanalapura Advocate for Decree-holder Byregowda.B.M: D.M, Renukamurthy, Advocates, No. 29, 2ND Floor, PLD Bank complex, Taluk office circle, Doddaballapura teshappa, Aged about 29 years 1(b)) Sri. Pradeep Kumar. V, S/o.Late Venkateshappa, aged about 26years, 1(c) Sri. Prathap Kumar. V S/o.Late Venkateshappa, Aged about 24 years, All are residents R/atDimbalaDebanaHalli IN THE COURT OF THE HON'BLE IADDL CIVIL JUDGE & J.M.F.C. AT KGF Village, Kamasamudram Hobli Bangarpe C.M.C. No.48/2025 Taluk vears. R/at Dimbala Debana Halli Village 1.SRI, VENKATARAMAPPA mudram hobli, Bangarpet Taluk RESPONDENT: 1)THE TAHSIDLAR KGF 3.Smt. Nalini W/o Shankar.R, Aged S/o Late, DÓDDAMUNIVENKATANA about 39 years, R/at:# 154, N.T Block, Robertsonpet Hobli, Oorgum Post KGF BHOVI, Aged about 77 years, VENATAGIRIYAPPA S/O LATE PAPER PUBLICATION DODDAMUNIVENKATANA BHOVI, Aged The plaintiff have instituted the above case against the defendants for the about 70 years, R/at: JANGAMANAHALLI Village,BETHAMANGALA Post, KGF relief of declaration and permanen injunction in respect of suit property **PUBLIC NOTICE** situated at Dimbala Debbanahalli Village This is to inform that, the above amasamudram Hobli, Bangarpet taluk filed have

against That inspite of several notices defendant respondent petition under section 13(3) of Registration of births and No-3 is deliberately failed to receive the said notices and that this Hon'ble court was pleased to issued notice summon Deaths Registration Act 1969 for the through RPAD to the defendant No-3 but against respondent for obtaining she is intentionally refused to receive the the death certificate of petitioner same hence this Hon'ble Court was passed DODDAMUNIVENKATANA order on 30.07.2025 substitute service by BHOVI S/O BODEAPPA Who was died way of paper publication through state on 06/08/2001 and the petitione paper. Hence, It is hereby issue thi JANGAMANAHALLI Village notice calling upon you on 17.09.2025 BETHAMANGALA Post, KGF Taluk, Kolar at 11-00.A.M in person or through your counsel to appear and defend the above The hearing date of the case is posted suit, failure of which pleased note that on 29.08.2025 if any person having any the above suit would be decided in you claim or objection has to appear before absence. SCHEDULE

Dry land bearing Sy No:79/2 an extent of 30 guntas out of 3 acre 32 guntas same is in the above said hearing date at about 11-00 am to answer the same falling which the petition will disposed of as West by: Dodda Anjaneyappa Land, North by: Road, South by: Anjaneyappa Land. Situated at Dimbala Debbanahalli Village Given under my hand and seal of this Kamasamudram Hobli, Bangarpet taluk Given under my hand and seal of the court, this the 4th Day of August - 2025 CHIEF MINISTERIAL OFFICER, PRL CIVIL JUDGE/ADDL JMFC COURT KOLAR BY ORDER OF THE COURT SHERISTEDAR, ADDL.CIVIL JUDGE AND

JMFC AT BANGARPET.

nded by: East by: Defendant Property

To (af

The above is an extract of the detailed format of Quarterly Financial results filed with the BSE Limited and National Stock Exchange of India Limited under

increase in equity share capital by Rs.4 lakhs and securities premium account by Rs.52 lakhs including transfer from ESOP reserve to securities premium account. During the quarter ended June 30, 2025, 70,000 ESOPs were granted under the ESOP Scheme 2008 and forfeited 41,666 ESOPs.

The Board of Directors have appointed Mr. Yusuf Lanewala (DIN: 01770426) as Managing Director effective from August 08, 2025 and shall be designated as

The full format of the quarterly financial results are available on the Stock Exchange websites (www.bseindia.com) and (www.nseindia.com) and also on



For and on behalf of the Board of Directors Yusuf Lanewala Chairman

ADVOCATE FOR PETITIONER AMRUTHA V BA, LL.B, Advocate, KGF